

ಅಳಿದ ಗೆಳೆಯ ವೆಂಕಟರಾವು

—ಯು. ಅರ್. ಅನಂತಮುಖಿ

“ಸಾವು ತುಂಬ ಗೊಳಿಸಿದ್ದು. ಆದರೂ ಆದರ ಬಗ್ಗೆ ನಾನು ಸಮಾಧಾನ ಹೇಳಲಾರೆ. ತುಂಬ ಪ್ರೀತಿಸಿದವರ ಸಾವು ಹೆಚ್ಚು ಮಾಡುತ್ತದೆ—ನಿಜ. ಆದರೆ ಅವರ ಮೇಲಿನ ಪ್ರೀತಿಯೂ ಆದನ್ನು ಹೊಗೆಲಾಡಿಸುತ್ತದೆಯೇನೋ? ಸಾಮಿನ ಬಗ್ಗೆ ದೊಡ್ಡ ಮಾಡುಗಳನ್ನು ಹೇಳುವವನ್ನು ವೈರಾಗ್ಯ ನನಗೆ ಇನ್ನೂ ಬಂದಿಲ್ಲ”. (ಸಾಯುವ ತಿಂಗಳ ಮುಂಚೆ ವೆಂಕಟರಾವು ಸರ್ವಾವಂಗಳಾರಿಗೆ ಬರೆದ ಪತ್ರದಿಂದ)

ವೆಂಕಟರಾವು ನ ಅನ್ನಿರೀಸ್ತಿತ ಸಾಮಾನಿಂದ ನಾನೊಬ್ಬ ಪ್ರೀತಿಯ ಗೆಳೆಯನನ್ನು ಕಳೆದುಕೊಂಡೆ. ಅವನು ನನಗೆ ಅಣ್ಣ ನಂತಿದ್ದು. ಈ ದೇಶದ ರಾಜಕೀಯ ಸಾಮಾಜಿಕ ಸಂಗತಿಗಳಿಗೂ ನನಗೂ ಅವನೊಬ್ಬ ಅರ್ಥಪೂರ್ಣ ಕೊಂಡಿಯಾಗಿದ್ದು. ಲೋಹಿಯಾ, ಗೋಪಾಲಗೌಡ, ವೆಂಕಟರಾವು—ನನ್ನಂಥವರ ಪಾಲಿಗೆ ಸಾಹಿತ್ಯ. ಸಂಸ್ಕೃತ, ರಾಜಕೀಯ, ವೈಯಕ್ತಿಕ ಸಂಬಂಧಗಳು ಅನ್ನೋನ್ನೇ ವಿಷಯಗಳೆಂಬುದನ್ನು ಸಾಯುವ ತನಕ ತಮ್ಮ ಬದುಕಿನ ತ್ಯಾಲಿಯಲ್ಲಿ ರುಚಿವಾತ್ಮ ಪಡಿಸಿದವರು. ನನ್ನ ಎಲೆಯ ವಯಸ್ಸಲ್ಲೇ ನನ್ನ ಜೀವನಕ್ಕೆ ಬಂದ ಇವರನ್ನು ಹೆಚ್ಚುಕೊಂಡಷ್ಟು ಪೂರ್ಯತಃ ಮುಂದೆ ಯಾಂನ್ನಾ ನಾನು ಹೆಚ್ಚುಕೊಳ್ಳಲಾರೆ. ನಾವು ಪ್ರೀತಿಯವ ವಷ್ಟು ಗಳು ಹೀಗೆ ಕ್ರಮೇಣ ನಮ್ಮೀಂದ ಸರಿದು ಹೊಗೆತ್ತಾತ್ತು ನಾವೂ ಸಾಯುತ್ತಾ ಹೊಗೆತ್ತೀವೆ. ನನಗಿಂತ ವಯಸ್ಸಲ್ಲಿ ಚಿಕ್ಕವರಿದ ಉತ್ಸಾಹ ಯುವಕರಲ್ಲನೇಕಂಗೆ ವೆಂಕಟರಾವು ಸಾಮಿನಿಂದ ಹೀಗೆ ಅನ್ನಿಸಿದೆ.

‘ರುಚಿವಾತ್ಮ’ ಪತ್ರಿಕೆ ಲೇಖಕ ಸಂಪಾದಕರಲ್ಲಿ ಒಬ್ಬನನ್ನು ಕಳೆಕೊಂಡು ಹಂಟ್ಯುತ್ತಿದೆ—ಈ ಸಾಮಿನ ನಷ್ಟ ಸಂಪಾದಕನಾದ ನನಗೆ ಎಷ್ಟು ನೋವಿಸಿದು ಎಂಬುದನ್ನು ಸಾಮಿಗೆ ಮುಂಚೆ ಯುಗೋಸಾಲ್ವಿಯಾಕ್ಕೆ ಹೊರಡುವ ಆವಶರದಲ್ಲಿ ವೆಂಕಟರಾವು ಈ ಪ್ರಫರು ಸಂಚಿಕೆಗೆಂದು ಬರೆದುಕೊಟ್ಟು ಆಸ್ತಾಂ ಮೇಲಿನ ಲೇಖನದಿಂದ ಓದುಗರು ತಿಳಿಯಬಹುದು. ದುರಂತವೆಂದರೆ, ತನ್ನ ಕ್ರಿಯಾತೀಲತೆಯ ಪರಾಕಾಶ ಸ್ಥಿತಿಯಲ್ಲಿದ್ದಾಗ ಅವನು ಸತ್ತಿದ್ದು.

ಅವನದೊಂದು ಪ್ರವಾಸಕಥನ, ‘ಪ್ರದಕ್ಷಿಣ’ ಆಕ್ಷರ ಪ್ರಕಾಶನದಲ್ಲಿ ಅಜ್ಞಾಗುತ್ತದೆ. ಹಿಂದ್ರ ಮಜದೂರ್ ಸಭಾದ ಅಧ್ಯಕ್ಷನಾಗಿ ರಷ್ಯ, ಅಮೆರಿಕ, ಸ್ವಿಟ್ಲೆರ್ಲೆಂಡುಗಳಲ್ಲಿ ಅವನು ಮಾಡಿದ ಪ್ರವಾಸದ ಆರ್ಥಿಕ ಬರವಣಿಗೆ ಇದು. ಅವನ ಮೌದಲ ಪ್ರಸ್ತುತವಾದ ಇದಕ್ಕೆ ‘ಇಷ್ಟವಾದರೆ ಮುನ್ನಡಿ ಬರ’ ಎಂದು ಸಂಕೊಚಣದುತ್ತಾತ್ಮಕೇಳಿದ್ದೆ. ನನಗೆ ಶುಂಭ ಇಷ್ಟವಾದ ಈ ಪ್ರಸ್ತುತಕ್ಕೆ ನಾನು ಬರೆದ ಮುನ್ನಡಿಯನ್ನು ಓಡಾಟಿದೆ ಅವಸರಗಳಲ್ಲಿ ಅವನು ಓದಲಾಗಲೇ ಇಲ್ಲ. ಅಜ್ಞಾದ ಈ ಪ್ರಸ್ತುತವನ್ನು ನೋಡಬೇಕೆಂದು ಎಳೆಯರಂತೆ ಅವನು ಆಶುರ ಪಡುತ್ತಿದ್ದುದನ್ನು ಕಂಡು ನನಗೆ ಅವನ ಮೇಲಿನ ಆಭಿಮಾನ ಹೆಚ್ಚಿತ್ತು. ನಾನೆಲ್ಲಿ ಮುನ್ನಡಿ ತಡ್ವನಾಡುವೇನೋ, ನನಗಾದು ಅನಗತ್ಯ ಶ್ರಮವಾದಿತ್ತೋ ಎಂದು ಆಶುರ ಪಡುತ್ತೆ ‘ನಾಲ್ಕು ಸಾಲು ಬರೆದರೆ ಸಾಕು’ ಎಂದು ಪಡೇ ಪಡೇ ಅವನು ಹೇಳುತ್ತಿದ್ದುದು ಕಂಡು ನಾನು ತಮಾಹೆನಾಡಿ ನಷ್ಟಿದ್ದೆ. ಆಡಿಗೆ ಮಾಡಿ ಬಡಿಸುವುದು, ಹರಟಿ, ಪ್ರವಾಸ, ವಾಗ್ವಾದ, ಹೊಸದೊಂದು ಪ್ರಸ್ತುತ, ತರುಣರ ಪ್ರೇಮ—ಯಾವುದರ ಬಗ್ಗೆಯೂ ಅವನ ಹುರುಪು ಇಳಿರಲಿಲ್ಲ. ತನಗೆ ಪ್ರಿಯರಾದವರೆಲ್ಲ ನನಗೂ ಪ್ರಿಯರಾಗಬೇಕು, ನಾನು ಅವನ ಜೊತೆಗೊಮ್ಮೆ ಕಲ್ಪತ್ರಕ್ಕೆ ಹೋಗಿ ಇಂಥಿಂಥವರನ್ನು ಸಂಧಿಸಬೇಕು, ಈ ಪ್ರಸ್ತುತ ಓದಲೇಬೇಕು, ನಾನು ಪ್ರೀತಿಸುವವರನ್ನೆಲ್ಲ ಅವನೂ ಪರಿಚಯ ಮಾಡಿಕೊಂಬೇಕು, ಕಾಮಿಕರ ಜೊತೆ ನಾನು ಸಾಹಿತ್ಯ ಚರ್ಚಿಸಬೇಕು—ಅವನಿಗೆ ಹತ್ತಿರವಾದವರ ಜಗತ್ತನ್ನು ಅವನು ವಿಶ್ವರಿಸುತ್ತಿದ್ದ ಬಗ್ಗೆ ಅದು. ಕನ್ನಡನಾಡಿನ ಯಾವ ರಾಜಕ್ಷಣ ಸಾಯುವಾಗ ಅವನ ಪಕ್ಕದಲ್ಲಿ ಕವಿಗಳು, ಕಾಮಿಕರು, ಪತ್ರಕರ್ತರು, ಅನಕ್ಕರಕ್ಕರು, ರಾಜಕೀಯ ಸಾಯಕರು, ಕಮ್ಮನಿಸಿಕ್ಕರು, ಸೋಷಲಿಕ್ಕರು, ಕಾಂಗ್ರೆಸ್ ಪಕ್ಕದವರು, ಹರಿಜನರು, ಮುಸ್ಲಿನರು, ಹುಡುಗರು, ಮುದುಕರು ಒಂದು ಕುಟುಂಬದವರಂತೆ ಸೇರಿರುವುದು ಸಾಧ್ಯ? ವೆಂಕಟರಾಮಾನಂಥವರು ಮುಂದಿನ ರಾಜಕೀಯದಲ್ಲಿ ಪ್ರಾಯಶಃ ಇನ್ನೂ ವಿರಳವಾಗುತ್ತ ಹೋಗುತ್ತಾರೆ.

ಪ್ರಕಟಿವಾಗಬೇಕಾದ ಅವನ ಬರವಣಿಗಿಯ ಪಟ್ಟಿ ನೋಡಿದರೆ ಈ ಕಾಮಿಕ ಸಾಯಕ, ಧೀಮುಂತ ರಾಜಕಾರಣಿಯ ಬಹುಮುಖ ಪ್ರತಿಭೆಯನ್ನು ತಿಳಿಯಬಹುದು: ಸಮಕಾಲೀನ ಕನ್ನಡ ಕಾದಂಬರಿಗಳ ಮೇಲೆ ಅವನು ಬರೆದ ಲೇಖನಗಳ ಸಂಗ್ರಹ; ಎಮಜಿನ್ ಕಾಲದಲ್ಲಿ ಜೈಲಲ್ಲಿ ದಾಳಗ ಅವನು ಭಕ್ತಿಪಂಥ, ನಾಗರಿಕತೆ, ಸಂಸ್ಕೃತಿಗಳ ಬಗ್ಗೆ ಮಾಡಿರುವ ಪ್ರಿಯಾಗಳು; ಭಗವದ್ಗೀತೆ ಮತ್ತು ದಾಸೋವಸ್ಯ ಎಂಬ ಲೇಖನ; ಎಚ್.ಎಂ.ಎಸ್.ನ ಅಧ್ಯಕ್ಷನಾಗಿ ಅವನು ಕಾಮಿಕ ಸಮಸ್ಯೆಗಳ ಮೇಲೆ ಇಂಗ್ಲಿಷಲ್ಲಿ ಬರೆದಿರುವ ಪ್ರಸ್ತುತ; ಯುಗೋಸ್ತಾವಿಯಾ ಪ್ರವಾಸಕಥನ; ಲೋಹಿಯಾ ಕೃತಿಗಳಿಂದ ಆಯ್ದಾಗಿ ಸಂಗ್ರಹ—ಹಲವು ತಿಷ್ಟುಗಳ ಅಂತನೋರ್ತಿಗಳನ್ನು ಪರಸ್ಪರ ಪೂರ್ಕನೆಂಬಂತೆ ಸ್ವಂತ ಅನುಭವದಲ್ಲಿ ನೇಯಬಲ್ಲ ಅವನ ಕುಶಲತೆಯನ್ನು, ಹಂತ

ವಾದ ಬುದ್ಧಿಕ್ಕೆಯನ್ನು ಈ ಎಲ್ಲದೆಲ್ಲಾ ಕಾಣಬಹುದು. ಮಾರ್ಕ್‌ ಮತ್ತು ಲೋಹಿಯಾ—ಇಬ್ಬಂದಲೂ ಇವನಷ್ಟು ಕಲಿತವರು ನಮ್ಮೀಲ್ಲ ವಿರಳವೇ ಎನ್ನಬೇಕು. ಮಾರ್ಕ್ ಮತ್ತು ಪ್ರಾರ್ಥಿಸ್ತು ಯರಿಂದ ಇವನು ಕಲಿತದ್ದ ತಾರ್ಕಿಕ ಚಿಂತನಾಕ್ರಮ ಲೋಹಿಯಾ, ಗಾಂಧಿಯವರಿಂದ ಪಡೆದ ಭಾರತೀಯ ಅನುಭವದ ವಿಶಿಷ್ಟತೆಯಿಂದಾಗಿ ತನ್ನ ಹತ್ತವನ್ನೂ ಶತತ್ತವನ್ನು ಕಳೆದುಕೊಂಡು, ಆದರೆ ಮೊನಚನ್ನು ಉಲ್ಲಿಸಿಕೊಂಡು ಶಕ್ತಿಯುತವೂ, ದೃಢವೂ, ಪ್ರಯಕ್ತಿ ಗೀಳುಗಳಿಂದ ಮುಕ್ತವೂ ಆಗಿತ್ತು. ಆದ್ದರಿಂದಲೇ ಇವನಿಗೆ ಹಲವು ಮಾರ್ಕ್‌ವಾದಿಗಳ ಸೆಟಿದುಕೊಂಡ ನಿಸ್ಸೆಯಂತೆಯೇ, ಅನೇಕ ಲೋಹಿಯಾವಾದಿಗಳ ಸ್ವಸ್ವರ್ಥನರೆಯೂ, ಶಿಸ್ತಗಳಲ್ಲದ ಸ್ವಸ್ವತನ್ನೆಯೂ ಅಸಹನೀಯವಾಗಿ ಕಾಣುತ್ತದ್ದುದು.

ಬದುಕಿದ್ದರೆ ಅವನು ಈಗ ಜಪಾನಿನಲ್ಲಿರಬೇಕಿತ್ತು. ಭಾರತದ ಲೇಖಕರು, ಕಲಾವಿದರು, ನಟರು, ಎಲ್ಲರನ್ನೂ ಒಟ್ಟಾಗಿ ತರುವ ಸ್ವಜನತೀಲರ ಟ್ರೀಡ್ ಯೂನಿಯನ್ ಒಂದರ ರೂಪರೇವೆಗಳನ್ನು ಸಿದ್ಧಪಡಿಸಬೇಕಿತ್ತು. ಮಾಯಾವುದಕ್ಕೆ ಮುಂಚೆ ಅವನನ್ನು ಭೇಟಿಯಾದಾಗ ಎಸ್.ಆರ್.ರಾವ್, ಬಂದಗದ್ದೆ ರಮೇಶ್, ಪುರಣೋತ್ತಮ, ಶೂದ್ರ ಶ್ರೀನಿವಾಸ್ ಮತ್ತು ನಾನು ಇಂಥ ಹಲವಾರು ಯೋಜನೆಗಳನ್ನು ಅವನ ಜೊತೆ ಚರ್ಚಿಸಿದ್ದೇನು. ವ್ಯವಸ್ಥಿತವಾದ ಸಂಘಟನೆಯ ಕೆಲಸಕ್ಕೆ ತೀರ ನಾಲಾಯಕ್ಕಾದ ನಾನು ವೆಂಕಟರಾಮಾನನ್ನು ಇಂಥವಕ್ಕೆ ನೆಚ್ಚಿಕೊಂಡಿದ್ದೇ. ದೇಶದ ರಾಜಕೀಯದ ಬಗ್ಗೆ ಈಚಿಗೆ ಹತಾಶ ಭಾವನೆ ಬೆಳೆಯುತ್ತಿರುವ ನನ್ನಲ್ಲಿ ಹೋದಬಾರಿ ಭೆಟ್ಟಿಯಾದಾಗ ವೆಂಕಟರಾಮಾ ಭರವಸೆ ಮಂಡಿಸಲು ಯಶ್ವಿಸಿದ್ದೆ. ಅಸ್ತಾಂ ಗಲಭೇ, ರೈತರ ಬಂಡಾಯ, ರಾಜಕೀಯ ಪಕ್ಕಗಳಲ್ಲಿ ಕಾಣಬುತ್ತಿರುವ ಒಡಕುಗಳು, ಮೋರಾರ್ಜಿ, ಜಗಜೀವನರಾಮಾ, ಚರಣಸಿಂಗ್ ರಂಥವರನ್ನು ಮೂಲಿಗೆ ತಳ್ಳುತ್ತಿರುವ ಬೆಳವಣಿಗೆಗಳು—ಈ ಎಲ್ಲವೂ ಸದಾ ಚಿಂತನತೀಲನೂ, ಕಾರ್ಯಪ್ರವೃತ್ತನೂ ಆಗಿದ್ದ ಅವನಿಗೆ ಹೋಸ ಭವಿಷ್ಯದ ಮುನ್ನಾಜನಿಗಳಾಗಿ ಕಂಡಿದ್ದವು. ಜನತೆಯ ಸದ್ಯದ ಆಶಯಗಳಿಂದಲೇ ಹುಟ್ಟಿನ, ಹೋರಾಟಗಳ ಮುಹೀನ ರೂಪತಾಳುವ ವಿಕೇಂದ್ರಿಕೃತ ವ್ಯವಸ್ಥೆಯನ್ನು ಆನಿವಾರ್ಯವಾಗಿಸುವ ಸಮಾಜವಾದ ಹೇಗಿರುತ್ತನೆಂದು ಚರ್ಚಿಸುತ್ತೇ ಅವನು ಹೋರಣುಹೋದ. ಅವನು ಸತ್ತಿದ್ದಾನೆಂದು ಸಂಬಂಧಿಸುತ್ತಿದ್ದು ಕಷ್ಟ.

ವೆಂಕಟರಾಮಾ ಜೈಲಲ್ಲಿದ್ದಾಗ ಅವನ ಇಬ್ಬರು ಹೆಣ್ಣು ಮಕ್ಕಳಾದ ಗೀತ ಮತ್ತು ಶೋಭ ತಮ್ಮಗಂಡಂದಿರನ್ನು ತಾವೇ ಹುಡುಕಿಕೊಂಡಿದ್ದರು. ವೆಂಕಟರಾಮಾ ಇದರಿಂದ ತುಂಬ ಖಾಸಿಯಾಗಿ ಹೇಳಿದ್ದ : “ನೋಡು, ಇನ್ನೇನು ಅವು ಹೋರಗೆ ಬರುವುದಿಲ್ಲಿಂದು ತಿಳಿದು ನನ್ನ ಮಕ್ಕಳು ತಮ್ಮ ಜವಾಬ್ದಾರಿ ತಾನೇ ಹೊತ್ತರು”. ಅವನ ಗಂಡು ಮಕ್ಕಳಾದ ಸುರೇಶ್, ಪ್ರದೀಪರೂ ವಿದ್ಯಾಭ್ಯಾಸ ಮುಗಿಸಿ ಉದ್ದೇಶಗೆ ಹಿಡಿದರು. ಏನತ್ತಾರನೇ ವಯಸ್ಸಿನ ವೆಂಕಟರಾಮಾಗೆ ಮೊನ್ನುಕ್ಕಳೂ ಆದರು. ಈ

ಮೂರುನಾಲ್ಕು ವರ್ಷಗಳು ಹೀಗೆ ವೆಂಕಟರಾವೂನ ಹೋರಾಟಿದ, ಬಡತನದ ಬದು ಕಿನಲ್ಲಿ ಮಹತ್ವದ್ವಾಗಿದ್ದವು. ಜನತೆಗಾಗಿ ಬದುಕುವ ಅನೇಕ ಕ್ರಾಂತಿಕಾರಿ ರಾಜಕಾರಣ ಗಳ ಸಾಂಸಾರಿಕ ಜೀವನದಂತೆ ವೆಂಕಟರಾಮನದು ಒಡೆದುಹೋಗಲಿಲ್ಲ. ವೆಂಕಟರಾವೂ ಈ ಬಗ್ಗೆ ಅಧ್ಯ ತಮಾವೆಯಲ್ಲಿ ಅಧ್ಯ ಗಾಂಭೀರ್ಯದಲ್ಲ ಹೇಳುತ್ತಿದ್ದ — ತನ್ನ ಬದುಕಿನ ಯಶಸ್ವಿಗೆ ಕಾರಣರಾದ ಸಹಧರ್ಮಿಗಳ ಸರೋಜಾ ಕಡೆ ನೋಡುತ್ತು : “ನಾವಿನ್ನ ವಾನಪ್ರಸ್ಥ ಜೀವನ ಪ್ರಾರಂಭಿಸಬಹುದು”. ಹೋಸ ಬದುಕಿಗಾಗಿ ಹಗುರಾದ ನಿರಂಬಳತೆಯಿಂದ ಸನ್ನುಡ್ಡನಾಗುತ್ತಿದ್ದಾಗಲೇ ವೆಂಕಟರಾವೂ ಸತ್ತ.

“ಸ್ತ್ರೀಮಂಸ” ಸಮಯದಲ್ಲಿ ಕೋನೆಯಬಾರಿ ನಾನು ಆವನ ಜೊತೆ ಕೂತು ಮಾತಾಡಿದ್ದು. ಆವನ ಪರಮಾಪ್ತರಲ್ಲಿ ಒಬ್ಬರಾದ ಎಂ. ಆರ್. ರಾವ್ ಬೋಂಬಾಯಿಂದ ಬಂದಿದ್ದರು. ಹೋಸಮನೆ ಕಟ್ಟುವುದಕ್ಕಿಂತ ನೊಡಲು ಅವನು ಇದ್ದ ಪುಟ್ಟ ಮನೆಯಿಂದು ಸಣ್ಣ ಕೋಣೆಯಲ್ಲಿ ಇವ್ವತ್ತು ಮುವ್ವತ್ತು ಜನ ಕಿಕ್ಕಿರಿದು ಕೂರುತ್ತಿದ್ದರೇ, ಈಗ ಎಂಜನಿಯರ್ ಸುರೇಶ್ ಅಪ್ಪನ ಜೀವನ ಕ್ರಮಕ್ಕೆ ಅನುಕೂಲವಾಗಲೆಂದು ಯೋಜಿಸಿ ಕಟ್ಟಿದ್ದ ಈ ಹೋಸ ಮನೆಯ ಬೆಳಗಿನ ಬಿಸಿಲು ತುಂಬಿದ ಹಾಲಿನಲ್ಲಿ ನಾವೆಲ್ಲ ಆರಾಮವಾಗಿ ಟೂಟ್ಯಿಸ್ತು, ಲೋಹಿಯಾ, ಮಾವ್ಯಾದಿ ಮಾತಾಡುತ್ತ ಉಳಿಗಿಂದ ಸತತವಾಗಿ ಹರಿದು ಬರುತ್ತಿದ್ದ ಚಹ ಕುಡಿಯುತ್ತ ಕೂತಿದ್ದವು. ಮಹಡಿ ಮೇಲೆ ದೊಡ್ಡ ದೊಂದು ಕಾರ್ಮಿಕರ ಗುಂಪು ವೆಂಕಟರಾವೂಗೆ ಕಾದಿತ್ತು. ನೊಮ್ಮೆ ಕ್ಕಳು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಸಾಗುತ್ತ ಹಂಡಲಿದ್ದವು. ವೆಂಕಟರಾವೂ ಮಕ್ಕಳ ಪರ್ಯಾಪ್ತತ್ವಕಗಳಬಗ್ಗೆ ಅರ್ಥವಾದ ಕೋಪದಿಂದ ಮಾತಾಡಲು ಶರುಮಾಡಿದ. ಎಲ್ಲ ಕನ್ನುಡ ಪರ್ಯಾಪ್ತತ್ವಕಗಳನ್ನೂ ಓದಿ, ಟಿಪ್ಪಣಿ ಮಾಡಿಕೊಂಡು, ಅವುಗಳ ಹಾನಿಕಾರಕ ನ್ಯಾಸತೆಗಳ ಬಗ್ಗೆ ‘ಕನ್ನುಡ ಪ್ರಭುದಲ್ಲಿ ಅವನು ಎತ್ತಿದ್ದ ಚಚ್ಚೆಯಲ್ಲಿ ಯಾರೂ ಭಾಗವಹಿಸಲಿಲ್ಲಿಂದು ಅವನಿಗೆ ತುಂಬ ಯಾತನೆಯಾಗಿತ್ತು. ನಾನು ಈ ಬಗ್ಗೆ ಏನೂ ಬರೆಯಿಲಿಲ್ಲಿಂದು ನನಗೆ ನಾಬಿಕೆಯಾಗಿತ್ತು. ಕಾರ್ಮಿಕರಿಗೆ ಚಹಾ ಕಳಿಸುವಂತೆ ಹೇಳಿ ವೆಂಕಟರಾವೂ ಮೇಲಕ್ಕೆ ಹೋಗಿ ಆವರ ಸಮಸ್ಯೆ ಬಗೆಹರಿಸಿ ಕೆಳಗೆ ಬಂದ. ಪ್ರಸ್ತುತ ರಾಜಕೀಯದ ಬಗ್ಗೆ ಮಾತು ಹರಿಯಿತು. “ಮುಂದೇನು ವೆಂಕಟರಾವೂ ?” ಎಂದು ಹೇಳಿದೆ.

“ವೆಂಕಟರಾವೂ” ತನ್ನ ದಪ್ಪ ಗಾಜಿನ ಕನ್ನುಡಕವನ್ನು ಸರಿಮಾಡಿಕೊಂಡು ದಿಟ್ಟಿಸಿ ನೋಡುತ್ತ ಹೇಳಿದ : “ಎನುಜಫನ್ನಿಯಲ್ಲಿ ಪ್ರಜಾಸತ್ತೆ ಪ್ರಕ್ಕೆಯಾಗಿ ಇಂದಿರಾ ಸರ್ಕಾರ ಉರುಳಿತು. ಜನತಾ ಸರ್ಕಾರದಲ್ಲಿ ಸೆಕ್ಯುಲರಿಸಂ ಪ್ರತ್ಯೇಯಾಗಿ ನಮ್ಮ ಸರ್ಕಾರ ಉರುಳಿತು. ಈಗ ಇಂದಿರಾ ಆಡಳಿತದ ವೈಖರಿಯಲ್ಲಿ ಫೆಡರಲಿಸಂ ಪ್ರತ್ಯೇಯಾಗಿ ಇಂದಿರಾ ಸರ್ಕಾರ ಮತ್ತೆ ಉರುಳಬಹುದು....”

ರಂಗದ ಹಿಂದೆ ಸಿಂತು ಕೆಲಸಮಾಡುತ್ತಿದ್ದ ರಾಜಕೌರಣ ವೆಂಕಟರಾವೂ.

ಸದಾ ಗುಂಪುಗಳ ನಡುವೆ ಬದುಕಿದ್ದೀ ಅವನಲ್ಲಿ ಇನ್ನೂ ಸಂಕೋಚಪ್ರವೃತ್ತಿ, ನಾಟಿಕೆಗಳು ಉಳಿದಿದ್ದವು. ಕಾರ್ಮಿಕ ನಾಯಕನಾಗಿಯೂ ಅವನು ಡೆನೋಗಾಗಾ ನಂತೆ ಮಾತಾಡುತ್ತಿರಲಿಲ್ಲ, ಅವನ ಬದುಕಿನ ಕ್ರಮವೇ ಸಮಾಜವಾದಿಯಾಗಿತ್ತು. ಎಷ್ಟೋ ತಬ್ಬಲಿಗಳನ್ನು, ಮನೆಯಲ್ಲಿ ಇರುವುದನ್ನೇ ಹಂಚಿಕೊಂಡು ಅವನು ಸಾಕಿ ದ್ವಾರ್ಣಿ. ನಂದನಾ, ಬಂದಗದ್ದೀ ರಮೇಶ್, ಸೀತಾರಾಮ್, ಪುರುಷೋತ್ತಮಾ—ಹೀಗೆ ಹಲವಾರು ಯುವಜನರು ಈ ದಿಕ್ಕುಗಾಣದ ದಿನಗಳಲ್ಲಿ ವೆಂಕಟರಾಮ್ ಹತ್ತಿರ ಮಾರ್ಗದರ್ಶನಕ್ಕಾಗಿ ಬರುತ್ತಿದ್ದರು. ಅವನ ಇನ್ನೊಬ್ಬ ಮಗನುತೆ ಮನೆಯಲ್ಲಿರುತ್ತಿದ್ದ ವಿಶ್ವನಾಥ್ ಆಜಾನುಬಾಹು ಯುವಕ ; ಇನ್ನೊಬ್ಬ, ಚಿಕ್ಕಮಗಳಾರು ಚುನಾವಣೆ ಯಲ್ಲಿ ಹುತಾತ್ಮಳಾದ ಗಾಯಿತ್ರಿಯ ಸೋದರ ಗುರುರಾಜ. ಟ್ರೌಸ್ಸೆಯನ್ನು ಕರೆದರೆ ವೆಂಕಟರಾಮ್ ಎಂದೂ ಹಿಂದಿನ ಸೀಟಿನಲ್ಲಿ ಕೂರುವವನಲ್ಲ—ಡ್ರೈವರ್ ಹಕ್ಕುದಲ್ಲೀ ಕೂಡಬೇಕು....

ಇಂಥ ಒಬ್ಬ ಗೆಳೆಯನಿಲ್ಲದ ಪ್ರಪಂಚದಲ್ಲಿ ಅವನಿಗೆ ಅಪ್ತರಾಗಿದ್ದ ನಾವು ಹಲವರು ಬದುಕುವುದನ್ನು ಕಲಿಯಬೇಕಾಗಿ ಬಂದಿದೆ....

